



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ


ಮಾಹಿತಿ ಹಕ್ಕು ಕಾಯ್ದೆ - 2005 ಸಿಕ್ಕಣ್ಡ್ 4(1) (ಬಿ) ರ ಅನ್ವಯ ಪ್ರಕಟಿಸಿದ್ದು

1. ಆರೋಗ್ಯಾಧಿಕಾರಿ (ತಾ.ಮ.ಕು.ಕ) (ಪೂರ್ವ) ಕಫೇರಿಯ ರಚನೆ, ಕಾರ್ಯಾಗಳು ಮತ್ತು ಕರ್ತವ್ಯಗಳ ವಿವರ

ಅ. ✓ ಕಫೇರಿಯ ಹೆಸರು :

ಆರೋಗ್ಯಾಧಿಕಾರಿ (ತಾ.ಮ.ಕು.ಕ) (ಪೂರ್ವ)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಧಾರ್ಮಿಕ ಹರಿಗೆ ಆಸ್ಥಾತ್ಮ ಆವರಣ 2ನೇ ಮಹಡಿ
ಎಸ್.ಜಿ.ಪಿ ರಸ್ತೆ ಬೆಂಗಳೂರು-560002
ದೂರವಾಣಿ ಸಂಖ್ಯೆ: 080- 22120955

ಆ. ✓ ರಚನೆ :



ಕಾರ್ಯಗಳ ಮತ್ತು ಕರ್ತವ್ಯಗಳು:

ಆರೋಗ್ಯ ವೈದ್ಯಕೀಯ ಇಲಾಖೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಒಂದು ಪ್ರಮುಖವಾದ ಇಲಾಖೆಯಾಗಿರುತ್ತದೆ. ಈ ಕಛೇರಿಯ ವ್ಯಾಪ್ತಿಯಲ್ಲಿ 2 ರೆಫರಲ್ ಆಸ್ತ್ರೆಗಳಿರುತ್ತವೆ.

1. ಅಲಸಾರು ರೆಫರಲ್ ಆಸ್ತ್ರೆ
2. ಹೆಚ್. ಸಿದ್ದಯ್ಯ ರಸ್ಸೆ ರೆಫರಲ್ ಆಸ್ತ್ರೆ

ಮೊದಲನೇಯದಾಗಿ ಅಲಸಾರು ರೆಫರಲ್ ಆಸ್ತ್ರೆಯ ವ್ಯಾಪ್ತಿಯಲ್ಲಿನ ಹೆರಿಗೆ ಆಸ್ತ್ರೆಗಳ ವಿವರ ಇಂತಿದೆ 1. ಡಿ.ಜೆ. ಹಣ್ಣಿ ಹೆರಿಗೆ ಆಸ್ತ್ರೆ, 2. ಕಾಸ್‌ಟೋನ್ ಹೆರಿಗೆ ಆಸ್ತ್ರೆ 3. ತಿಷ್ಪಿಯ್ಯ ರಸ್ಸೆಹೆರಿಗೆ ಆಸ್ತ್ರೆ

ಎರಡನೇಯದಾಗಿ ಹೆಚ್. ಸಿದ್ದಯ್ಯ ರಸ್ಸೆ ರೆಫರಲ್ ಆಸ್ತ್ರೆಯ ವ್ಯಾಪ್ತಿಯಲ್ಲಿನ ಹೆರಿಗೆ ಆಸ್ತ್ರೆಗಳ ವಿವರ ಇಂತಿದೆ 1. ಆಸ್ಸಿನ್ ಟೋನ್ ಹೆರಿಗೆ ಆಸ್ತ್ರೆ 2. ಶಾಂತಿ ನಗರ ಹೆರಿಗೆ ಆಸ್ತ್ರೆ 3. ಹ್ಯಾಲೋಸ್ ಗುಟ್ಟಹಳ್ಳಿ ಹೆರಿಗೆ ಆಸ್ತ್ರೆ 4. ದಾಸಪ್ಪಹೆರಿಗೆ ಆಸ್ತ್ರೆ

ಮಾನ್ಯ ಅಯುಕ್ತರು ರವರ ಆದೇಶದ ಸಂಖ್ಯೆ: ಬಿ12(1)ಫಿಆರ್/394/2010-11 ದಿನಾಂಕ: 05-07-2010 ರ ಆದೇಶದ ರೀತ್ಯಾ

1. “ಸಿ” ಮತ್ತು “ಡಿ” ವ್ಯಂದದ ನೌಕರರುಗಳಿಗೆ 3 ರಿಂದ 5 ವರ್ಷಗಳವರೆಗೆ ಹಾಗೂ 5 ವರ್ಷಗಳಿಗೂ ಮೇಲ್ಪಟ್ಟಿ ಅವಧಿಗೆ ತಡೆ ಹಿಡಿಯಲಾದ ವಾರ್ಷಿಕ ವೇತನ ಬಡ್ಡಿಗಳನ್ನು ಕಾಲ ವಿಳಂಬ ಮನ್ಯ ಮಾಡುವ ಮಂಜೂರು ಮಾಡುವ ಅಧಿಕಾರ
2. “ಸಿ” ಮತ್ತು “ಡಿ” ವ್ಯಂದದ ನೌಕರರುಗಳಿಗೆ ಸ್ಥಗಿತ ವೇತನ ಬಡ್ಡಿ ಮಂಜೂರು ಮಾಡುವ ಅಧಿಕಾರ
3. “ಸಿ” ಮತ್ತು “ಡಿ” ವ್ಯಂದದ ನೌಕರರುಗಳಿಗೆ 30 ದಿನಗಳ ಗಳಿಕೆ / ಪರಿವರ್ತಿತ ರಚೆಯನ್ನು ಮಂಜೂರು ಮಾಡುವ ಅಧಿಕಾರ
4. “ಸಿ” ಮತ್ತು “ಡಿ” ವ್ಯಂದದ ನೌಕರರುಗಳಿಗೆ 30 ದಿನಗಳ ಗಳಿಕೆ ರಚೆ ನಗದೀಕರಿಸಲು ಮಂಜೂರಾತಿ ನೀಡುವ ಅಧಿಕಾರ
5. “ಬಿ”, “ಸಿ” ಮತ್ತು “ಡಿ” ವ್ಯಂದದ ಅಧಿಕಾರಿ / ನೌಕರರುಗಳಿಗೆ 10 ವರ್ಷಗಳ ಕಾಲಮಿತಿ ವೇತನ ಬಡ್ಡಿ, 15 ವರ್ಷಗಳ ವೀಕ್ಷಣ ಕಾಲಮಿತಿ ವೇತನ ಶ್ರೇಣಿ ಮತ್ತು 20 ವರ್ಷಗಳ ಹೆಚ್ಚಿನ ವೇತನ ಬಡ್ಡಿಗಳನ್ನು ಮಂಜೂರು ಮಾಡುವ ಅಧಿಕಾರ
6. ವಲಯ ವ್ಯಾಪ್ತಿಯಲ್ಲಿನ ರೆಫರಲ್ ಆಸ್ತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಬಿಲೇನ್ಸ್ ವಾಹನಗಳ ದುರಸ್ಥಿಗಳಿಗೆ ಸಂಬಂಧಿಸಿದ್ದರೆ ರೂ. 25000/- ಗಳ ಆಡಳಿತಾತ್ಮಕ ಮಂಜೂರಾತಿ ನೀಡುವ ಅಧಿಕಾರ
7. ಎ.ಬಿ.ಸಿ ಮತ್ತು “ಡಿ” ವ್ಯಂದದ ಅಧಿಕಾರಿ / ನೌಕರರ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಒಳಪಟ್ಟವರಿಗೆ ವೀಕ್ಷಣ ವೈಯುಕ್ತಿಕ ವೇತನ ಬಡ್ಡಿ ಹಾಗೂ ಗಭರಪಾತ ಮತ್ತು ಹೆರಿಗೆ ರಚೆಯನ್ನು 1958 ರ ಕೆ.ಸಿ.ಎಸ್.ಆರ್. ನಿಯಮಾವಳಿಗಳ ಅಡಿಯಲ್ಲಿ ಪರಿಶೀಲಿಸಿ ಮಂಜೂರಾತಿಗಾಗಿ ತೀಘಾರಸ್ಥ ಮಾಡುವ ಅಧಿಕಾರ

ಮೂರ್ವ ವಲಯದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮಗಳು ಹಾಗೂ ಪ್ರಾಥಮಿಕ ಮತ್ತು ಪ್ರೌಡಿಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲಾ ಮತ್ತು ಹೆಚ್.ಎ.ವಿ. ವಿಡ್‌ಬಗ್ಗೆ ಮತ್ತು ಲೈಂಗಿಕ ಸಮಸ್ಯೆಗಳ ಬಗ್ಗೆ ಅರಿವು ಮೊಡಿಸುವ ಕಾರ್ಯಕ್ರಮ ಹಾಗೂ ಶಾಲಾ ಮತ್ತು ಆರೋಗ್ಯ ತಪಾಸಣೆ ಅಗತ್ಯವಿರುವಂತಹ ಜೊಡಿಗಳೊಂದಿಗೆ ವೈದ್ಯರುಗಳು / ಸಿಬ್ಲಿಂಡಿಯನ್ನು ನಿಯೋಜಿಸುವುದು ಹಾಗೂ ರಾಷ್ಟ್ರೀಯ ಪಲ್ಲ ಮೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಸ್ಥಾಪಿಸಿದ್ದ ಮಾಡುವ ಅಧಿಕಾರ

2. ಅಧಿಕಾರಿ ಮತ್ತು ಶಿಭೂಂದಿಗಳ ಅಧಿಕಾರಗಳ ಮತ್ತು ಕರ್ತವ್ಯಗಳು:

- ಡಾ/ ಡಿ.ಎಂ. ವಶ್ತಲ ಆರೋಗ್ಯದಿಕಾರಿ (ಆ.ಮ.ಪ.ಕ) (ಮೂರ್ವ) :- ಆರೋಗ್ಯ ವೈದ್ಯಕೀಯ ಇಲಾಖೆಯ ಮೂರ್ವ ವಲಯದ ಮುಖ್ಯಸ್ಥರಾಗಿರುತ್ತಾರೆ. ಕಾರ್ಯದಲ್ಲಿ ಪ್ರದತ್ತವಾದ ಎಲ್ಲಾ ಅಧಿಕಾರವನ್ನು ಹೊಂದಿರುತ್ತಾರೆ ಹಾಗೂ ಮೂರ್ವ ವಲಯದ ಎಲ್ಲಾ ರೆಫರಲ್ ಆಸ್ತ್ರೆ, ಹೆರಿಗೆ ಆಸ್ತ್ರೆಗಳ ಮೇಲ್ಪಿಕಾರಣ ಮತ್ತು ನಿಯಂತ್ರಣದ ಅಧಿಕಾರವನ್ನು ಹೊಂದಿರುತ್ತಾರೆ.

- ಶ್ರೀ ಆರ್. ಲೋಕೇಶ್ (ದ್ವಿತೀಯ ದಜ್ರೆ ಸಹಾಯಕರು) (ಟ.ಎ.ಡಿ):- ಅರ್ಲೋಗ್‌ಫಿಕಾರಿ (ಶಾ.ಮ.ಕ.ಸ) (ಪೂರ್ವ) ರವರ ಸೂಚನೆಯಂತೆ, ಕೆಲಸವನ್ನು ನಿರ್ವಹಿಸುವುದು ವರದಿಗಳನ್ನು ಅಧಿಕಾರಿಯವರಿಗೆ ಒದಗಿಸುವುದು ಹಾಗೂ ಸ್ವೀಕೃತಿ ಮತ್ತು ರವಾನೆ ಕಾರ್ಯಗಳು.

3. ಮೇಲ್ಮೈಕಾರಣ ಮತ್ತು ಹೊಸನೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳಲು ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು

ಕಫೇರಿಯ ಸಿಬಂದಿಯವರು ಈ ಕಫೇರಿಗೆ ಬರುವಂತಹ ಕಡತಗಳನ್ನು ಸ್ವೀಕರಿಸಿ ನಿಯಮಗಳ ಅಡಿಯಲ್ಲಿ ಪರಿಶೀಲಿಸಿ ನಿಗದಿತ ಸಮಯದೊಳಗೆ ಕಡತವನ್ನು ಮೇಲಾಧಿಕಾರಿಗಳ ಆದೇಶದಂತೆ ಕ್ರಮ ವಹಿಸುವುದು.

ಹಾಗೂ ನೌಕರರುಗಳಿಗೆ ಲಭ್ಯವಿರುವ ಸೇವಾ ಸವಲತ್ವಗಳ ಮಂಜೂರಾತಿ ಬಗ್ಗೆ ಈ ಕಫೇರಿಗೆ ಬರುವಂತಹ ಕಡತಗಳನ್ನು ಕನಾರ್ಟಕ ಸರ್ಕಾರಿ ಸೇವಾ ನಿಯಮಗಳ ಅಡಿಯಲ್ಲಿ ಪರಿಶೀಲಿಸಿ ನಿಗದಿತ ಸಮಯದೊಳಗೆ ಕಡತಗಳನ್ನು ಮೇಲಾಧಿಕಾರಿಗಳ ಅವಾಹನಗೆ ಹಾಗೂ ಮುಂದಿನ ಆದೇಶಕ್ಕೆ ಮಂಡಿಸುವುದು ಹಾಗೂ ಮೇಲಾಧಿಕಾರಿಗಳ ಆದೇಶದಂತೆ ಮುಂದಿನ ಸೂಕ್ತ ಕ್ರಮ ವಹಿಸುವುದು.

4. ಕಾರ್ಯನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು:

ಕನಾರ್ಟಕ ಸರ್ಕಾರಿ ಸೇವಾ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿರುವ ಮಾನದಂಡಗಳು ಮತ್ತು ಮಾನ್ಯ ಆಯ್ತಕರು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮ ವಹಿಸುವುದು.

5. ಅದರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ದೇಷಗಳು ಬಳಸುವ ನಿಯಮಗಳು ಅನುಸೂಚಿತಗಳು, ಕೈಪಿಡಿಗಳು ಮತ್ತು ಧಾರ್ವಿಲೆಗಳು

1. ಕನಾರ್ಟಕ ಸರ್ಕಾರಿ ಸೇವಾ ನಿಯಮಗಳು (ಕೆ.ಸಿ.ಎಸ್.ಆರ್) 2. ಕನಾರ್ಟಕ ಆರ್ಥಿಕ ಸಂಪಿತೆ (ಕೆ.ಎಫ್.ಸಿ.) 3. ಕನಾರ್ಟಕ ಇಜಾನೆ ಸಂಪಿತೆ (ಕೆ.ಟಿ.ಸಿ.) 4. ಸಾದಿಲ್ಲಾರು ವೆಜ್ಜಕದ ಕೈಪಿಡಿ (ಎಂ.ಎಂ.ಸಿ) 5. ಬಜೆಟ್ ಕೈಪಿಡಿ (ಬಿ.ಎಂ) 6. ಮಾಹಿತಿ ಹಕ್ಕು ಅಧಿನಿಯಮ, 2005 (ಆರ್.ಟಿ.ಎ) 7. ಕನಾರ್ಟಕ ನಾಗರಿಕ ಸೇವಾ (ಪರಷ್ಪತ ವೇತನ) ನಿಯಮಗಳು-2008 ರಲ್ಲಿ ನಿಗದಿಪಡಿಸಿರುವ ಮಾನದಂಡಗಳು ಹಾಗೂ ಮಾನ್ಯ ಆಯ್ತಕರು ನೀಡುವ ಸೂಚನೆಗಳನ್ನು ಪಾಲಿಸುವುದು.

6. ಇಲಾಖೆ ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಾಖಲೆಗಳ ಪ್ರವರ್ಗಗಳ ವಿವರವ್ಯಾಪ್ತಿ:

| | 'A' Paper Perment | 'B' Papers 30 years | 'C' Papers 10 years | 'D' Papers 5 years | 'E' Papers 1 year |
|---|------------------------------------|--|----------------------------|---------------------------|--------------------------|
| 1 | ವೇತನ ಬಳಕಾಡೆ ಮತ್ತು ಮುಖ್ಯವಾದ ಆದೇಶಗಳು | ತೆಲಿರಿಸುವ ವಸ್ತುಗಳ ದಾಖಲೆ ಮತ್ತು ಮತ್ತು ಸಾಮಾನ್ಯ ಸೂಚನೆಗಳು | - | ಸಾದಿಲ್ಲಾರು ರಿಜಿಸ್ಟರ್ | ಹಾಜರಾತಿ ಮತ್ತು |
| 2 | ನೇಮಕಾತಿ ಆದೇಶಗಳು | ಶಿ.ಆರ್. ರಿಜಿಸ್ಟರ್ | | ಇಂಡೆಂಟ್ ಮತ್ತು | |
| 3 | ಅಧಿಕಾರಿ ಸೇವಾ ಮತ್ತು | ಟಿಪಾಲು ಮತ್ತು | | ನಿಯೋಜನೆ ಆದೇಶಗಳು | |
| 4 | | | | | |
| 5 | | | | | |

7. ಅದರ ಕಾರ್ಯಗ ನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಯೋದನೆ ಸಮಾಲೋಚಿಸಲು ಅಥವಾ ಅವರ ಪ್ರತಿನಿಷ್ಠೆಯಿರುವಂತೆ ಮಾಡಲು ಇರುವಂತಹ ಯಾವುದೇ ವ್ಯವಸ್ಥೆಯ ವಿವರಗಳು

ಯಾವುದು ಇಲ್ಲ

8. ಮಂಡಳಿಗಳು, ಪರಿಪಠ್ಯಗಳು, ಸಮಿತಿಗಳು ಅಥವಾ ಇತರೆ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯುತ್ಪಿಣಿಗಳನ್ನೇ ಇಗೆಂಡ ಮಂಡಳಿಗಳು, ಪರಿಪಠ್ಯಗಳ ಸಮಿತಿಗಳ ಮತ್ತು ಇತರೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರೆ ಏಷಿರ ಪಟ್ಟಿ

ಯಾವುದು ಇಲ್ಲ

9. ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ನಿದೇಶತೀಕೆ.

| ಕ್ರ. ಸಂ | ಹೆಸರು ಮತ್ತು ಘಟ್ಟೆ | ಕಳೆರಿಯ ವಿಳಾಸ | ದೂರವಾಣಿ |
|---------|--|---|---------------|
| 1 | ಡಾ॥ ಜೆ.ಎಂ. ವತ್ತಲ ಆರೋಗ್ಯಾರ್ಥಿಕಾರಿ (ತಾ.ಮ.ಹ.ಕ) (ಪೂರ್ವ) | ಆರೋಗ್ಯಾರ್ಥಿಕಾರಿ (ತಾ.ಮ.ಹ.ಕ) (ಪೂರ್ವ) ಬೃಹತ್ ಬೆಂಗಳೂರುಮಹಾನಗರ ಪಾಲಿಕೆ ದಾಸಪ್ಪ ಹೆರಿಗ್ ಆಸ್ತ್ರೆಲ್ ಆವರಣ 2ನೇ ಮಹಡಿ ಎಸ್.ಜೆ.ಎಂ. ರಸ್ತೆ ಬೆಂಗಳೂರು-560002 | 080- 22120955 |
| 2 | ಶ್ರೀ ಆರ್. ಲೋಕೇಶ್ ದ್ವಿತೀಯ ದಜ್ರೆ ಸಹಾಯಕರು (ಟ.ಂ.ಡಿ) ಆಧಾರದ ಮೇರೆಗೆ | | |

10. ನಿಯಮಾನುಸಾರ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಪಡೆಯುತ್ತಿರುವ ಮಾಣಿಕ ವೇತನದ ವಿವರಗಳು.

| ಕ್ರ. ಸಂ | ಹೆಸರು ಮತ್ತು ಘಟ್ಟೆ | ವೇತನ ಶೈಲಿ | ಮೂಲ ವೇತನ |
|---------|--|-------------|----------|
| 1 | ಡಾ॥ ಜೆ.ಎಂ. ವತ್ತಲ ಆರೋಗ್ಯಾರ್ಥಿಕಾರಿ (ತಾ.ಮ.ಹ.ಕ) (ಪೂರ್ವ) | 20025-28275 | 27600 |
| 2 | ಶ್ರೀ ಆರ್. ಲೋಕೇಶ್ ದ್ವಿತೀಯ ದಜ್ರೆ ಸಹಾಯಕರು (ಟ.ಂ.ಡಿ) ಆಧಾರದ ಮೇರೆಗೆ | 5800-10500 | 5800 |

11. 2009-10 ನೇ ಯಾವ ಅಯವ್ಯಯದಲ್ಲಿ ಲೆಕ್ಕ ತೀಷ್ಪತ್ರೆಯಾಗಿ ನಿಗದಿ ಪಡಿಸಲಾದ ಅನುದಾನ ವಿವರಗಳು

ಯಾವುದು ಇಲ್ಲ

12. ಹಂಚಿಕೆ ಮಾಡಲಾದ ಮೊಬಿಲಿಗಳನ್ನೇ ಇಗೆಂಡ ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಗಳ ವಿವರಗಳು

ಯಾವುದು ಇಲ್ಲ

13. ಅದು ನೀಡಿರುವ ರಿಯಾತಿಗಳನ್ನು ಅನುಮತಿ ಪಡುಗಳನ್ನು ಅಥವಾ ಅಧಿಕಾರಿ ಪಡುಗಳನ್ನು ಪಡೆಯುವುದರ ವಿವರಗಳು

ಯಾವುದು ಇಲ್ಲ

14. ಅದರ ಒಳ್ಳೆ ಲಭ್ಯವಿರುವ ಅಥವಾ ಅದು ಹೊಂದಿರುವ ವಿಧ್ಯಾನಾನ ರೂಪಕ್ಕೆ ಪರಿಪತ್ತಿಸುವ ಮಾಹಿತಿಗೆ ಸಂಬಂಧಿಸಿದ ವಿವರಗಳು

ಯಾವುದು ಇಲ್ಲ

15. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯಗವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೇ ಇಗೆಂಡಿಸಿತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು

ಯಾವುದು ಇಲ್ಲ

16. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರೆ ವಿವರಗಳು

| ಕ್ರ ಸಂ | ಇಲಾಖೆ / ಕಛೇರಿ | ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ | ಸಾರ್ವಜನಿಕ ಮಾಹಿತಿ ಅಧಿಕಾರಿ | ಮೇಲ್ನವಿ ಪ್ರಾಧಿಕಾರ ಅಧಿಕಾರಿ |
|--------|---------------------------------|--------------------------------------|-------------------------------------|------------------------------|
| 1 | ಆರೋಗ್ಯಾಧಿಕಾರಿ (ತಾ.ಮ.ಹ.ಕ) (ಪೊರ್) | ಕಛೇರಿ ವ್ಯವಸ್ಥಾಪಕರು | ಆರೋಗ್ಯಾಧಿಕಾರಿ (ತಾ.ಮ.ಹ.ಕ) (ಪೊ) | ಅಪರ ಆಯುಕ್ತರು (ಪೊರ್) |

17. ನಿಯಮಿಸಬಹುದಾದಂತಹ ಇತರೆ ಮಾಹಿತಿಯನ್ನು ಪ್ರಕಟಿಸಿ ತಕ್ಷದ್ವ ಮತ್ತು ಆ ತರುವಾಯ ಪ್ರತಿ ವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೆ ಪರಿಷ್ಕರಿಸ ತಕ್ಷದ್ವ

ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು

ಆರೋಗ್ಯ ವ್ಯಾಧಕೀಯ ಇಲಾಖೆಗೆ ಸಂಬಂಧಿಸಿದಂತೆ, ಸಾಮಾನ್ಯ ಮಾಹಿತಿಗಳನ್ನು ಪಾಲಿಕೆಯ ವೆಬ್ ಸೈಟ್‌ನಲ್ಲಿ ಅಭಿವೃದ್ಧಿಸಲಾಗಿದೆ ಪಾಲಿಕೆ ವೆಬ್ ಸೈಟ್‌ನ ವಿಳಾಸ www.bmponline.org

--- ಸಹಿ ---

ಆರೋಗ್ಯಾಧಿಕಾರಿ (ತಾ.ಮ.ಹ.ಕ) (ಪೊರ್)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ